

ನಿನ್ನನೇ ನಂಬಿದೆ ನೀರಜ ನಯನ

(Version – 1)

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 338.
2. **Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 338.
3. **Note:** The lyrics mentioned in Ref. 1 and Ref. 2 are fully matching and are almost similar to that of the singer.
4. **Note:** There is one more version with different set of lyrics. Even Ankita is different. Hence, it is listed as Version – 2.

ರಾಗ: ಆನಂದ ಭೈರವಿ ತಾಳ: ಏಕ

ನಿನ್ನನೇ ನಂಬಿದೆ ನೀರಜನಯನ
ಎನ್ನ ಪಾಲಿಸೋ ಇಂದಿರಾ ರಮಣ || ಪ ||

ಗೌತಮ ಮುನಿಯ ಶಾಪದಲಿ ಅಹಲೈಯು
ಪಥದೊಳು ಶಿಲೆಯಾಗಿ ಮಲಗಿರಲು
ಪತಿತ ಪಾವನ ನಿನ್ನ ಪಾದ ಸೋಕಿ ಸತಿಯಾಗೆ
ಅತಿಶಯದಿ ಭಕ್ತತರನು ಕಾಯಿದನೆಂಬೋದು ಕೇಳಿ || 1 ||

ಬಲವಂತ ಉತ್ತಾನಪಾದರಾಯನಣುಜನ
ಮಲತಾಯಿ ನೂಕಲಡವಿಯೊಳಗೆ
ಜಲಜಾಕ್ಷ ನಿನ್ನನು ಕುರಿತು ತಪವಿರಲಾಗೆ
ನೀನವಗೆ ಧ್ರುವ ಪಟ್ಟ ಕಟ್ಟಿದ್ದು ಕೇಳಿ || 2 ||

ಸುರ ನರ ಲೋಕದಿ ಪುಣ್ಯದ ಜನರನ್ನು
ಪೊರೆಯ ಬೇಕೆಂದು ವೈಕುಂಠದಿಂದ
ಸಿರಿ ಸಹಿತದಿ ಬಂದು ಶೇಷಾಚಲದಿ ನಿಂದು
ಕರುಣಿ ಶ್ರೀ ಪುರಂದರ ವಿಠಲನೆಂಬುದ ಕೇಳಿ || 3 ||

ಕರಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಗೌತಮ ಮುನಿಯ = ರಾಮಾಯಣದಲ್ಲಿ ಬರುವ

ಬಲವಂತ = ಧೃವೋಪಾಖ್ಯಾನ ಬರುವ

ಸುರ ನರ ಲೋಕದಿ = 'ತ್ವಕ್ತ್ವಾ ವೈಕುಂಠ ಮುತ್ತಮಂ, ಸ್ವಾಮಿ ಪುಷ್ಕರಿಣಿ ತೀರೇ ರಮಾಯ ಸಹ
ಮೋದತೇ ' ಎಂಬ ಸ್ತೋತ್ರ ಪುರಾಣೋಕ್ತಿಯ ಛಾಯೆ

ಹರಿ ಸರ್ವೋತ್ತಮನಹುದೆಂಬ ಬಾಲಕ = ಪ್ರಹಲ್ಲಾದ

ನರಹರಿ = ನರಸಿಂಹ

ವಿಶ್ವಾತ್ಮಕ = ವಿಶ್ವವೆಂಬ ಹೆಸರುಳ್ಳವ

ಇಳಿಗೊಡೆಯ = ಉತ್ತಾನ ಪಾದರಾಜ

ಆ ಲಲನೆ = ಸುರುಚಿ

ಅರ್ಭಕ = ಧೃವ

ಧೃವ ಪಟ್ಟ = ಸ್ಥಿರ ಪಟ್ಟ

ಗೌತಮ ಸತಿ = ಅಹಲ್ಯೆ

ಜಗದೇಕ ಮಾತೆ = ಸೀತಾ ದೇವಿ

ಡೊಂಬೆ = ನಟನೆ

Classification: Keerthane

Ankita: sri purandara vittala

Location: Tirupati

Category: Vishnu aradhane

Sub-Category: Vishnu, draupadi, Krishna, asura, Narasimha, prahallada, niru,
mosale, gaja, chakra, veda, bhumi, Dhruva, ahalya, shapa, muni, hrudaya, loka, tayi,
tande, ravana, vibhishana, shiva, ambarisha, shesha, smarane, ajamila, mukti, sura,
punya, vaikunta, kaadu, srinivasa,

Pravachana: NA

Explanation: NA